



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
ವಿಶೇಷ ರಾಜ್ಯ ಪತ್ರಿಕೆ

ಭಾಗ - ೩ Part - III	ಬೆಂಗಳೂರು, ಮಂಗಳವಾರ, ೨೪, ಜೂನ್, ೨೦೨೫(ಆಷಾಢ, ೦೩ ಶಕವರ್ಷ, ೧೯೪೭) BENGALURU, TUESDAY, 24, JUNE, 2025(ASHADHA, 03, SHAKAVARSHA, 1947)	ಸಂ. ೩೭೬ No. 376
-----------------------	--	--------------------

## ಕರ್ನಾಟಕ ಸರ್ಕಾರ

ಸಂಖ್ಯೆ: ನಆಇ 249 ಮೈಅಪ್ರಾ 2025(ಇ)

ಕರ್ನಾಟಕ ಸರ್ಕಾರದ ಸಚಿವಾಲಯ  
ವಿಕಾಸಸೌಧ, 4ನೇ ಮಹಡಿ,  
ಡಾ|| ಬಿ.ಆರ್.ಅಂಬೇಡ್ಕರ್ ವೀದಿ,  
ಬೆಂಗಳೂರು, ದಿನಾಂಕ:24.06.2025

## ಅಧಿಸೂಚನೆ

ಸರ್ಕಾರದ ಅಧಿಸೂಚನೆ ಸಂಖ್ಯೆ: ನಆಇ 169 ಮೈಅಪ್ರಾ 2012, ದಿನಾಂಕ: 26.05.2012 ರನ್ವಯ ಘೋಷಿಸಲಾಗಿರುವ, ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕು, ಸಕಲೇಶಪುರ ಪುರಸಭೆ ಸ್ಥಳೀಯ ಯೋಜನಾ ಪ್ರದೇಶಕ್ಕೆ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961ರ ಕಲಂ 4(ಎ)1 ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸುತ್ತಾ ಹಾಲಿ ಸ್ಥಳೀಯ ಯೋಜನಾ ಪ್ರದೇಶವನ್ನು ಒಳಗೊಂಡಂತೆ, 15 ಗ್ರಾಮಗಳನ್ನು ಸೇರಿಸಿ, ಹಾಲಿ ಸ್ಥಳೀಯ ಯೋಜನಾ ಪ್ರದೇಶವನ್ನು ವಿಸ್ತರಿಸಲಾಗಿದೆ. ವಿಸ್ತರಿತ ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ವಿವರಗಳನ್ನು ಅನುಸೂಚಿ-ಎ ರಲ್ಲಿ ಹಾಗೂ ವಿಸ್ತರಿತ ಸ್ಥಳೀಯ ಯೋಜನಾ ಪ್ರದೇಶದ ಎಲ್ಲೆಯ ವಿವರಗಳನ್ನು ಅನುಸೂಚಿ-ಬಿ ರಲ್ಲಿ ನಮೂದಿಸಲಾಗಿದೆ.

ವಿಸ್ತರಿತ ಸ್ಥಳೀಯ ಯೋಜನಾ ಪ್ರದೇಶದಲ್ಲಿ ಈ ಕೆಳಕಂಡ ಅಂಶಗಳನ್ನು ಅನುಸರಿಸತಕ್ಕದ್ದು.

1. ವಿಸ್ತರಿಸಲಾದ ಸ್ಥಳೀಯ ಯೋಜನಾ ಪ್ರದೇಶವನ್ನು ವ್ಯವಸಾಯ ವಲಯವೆಂದು ಪರಿಗಣಿಸಿ, ಅನುಮೋದಿತ ಮಹಾಯೋಜನೆಯ ವ್ಯವಸಾಯ ವಲಯಕ್ಕೆ ಅನ್ವಯವಾಗುವ ವಲಯ ನಿಯಮಾವಳಿಗಳ ಅವಕಾಶಗಳಂತೆ ಅಭಿವೃದ್ಧಿಗಳನ್ನು ಅನುಮತಿಸುವುದು.
2. ವಿಸ್ತರಿತ ಸ್ಥಳೀಯ ಯೋಜನಾ ಪ್ರದೇಶದಲ್ಲಿನ ಜಮೀನುಗಳಿಗೆ ಸಂಬಂಧಪಟ್ಟಂತೆ ಸರ್ಕಾರವು ಹೊರಡಿಸಿರುವ ಆದೇಶಗಳು ಹಾಗೂ ಸ್ಥಳೀಯ ಯೋಜನಾ ಪ್ರದೇಶ ವಿಸ್ತರಿಸಿ ಆದೇಶ ಹೊರಡಿಸಿದ ಪೂರ್ವದಲ್ಲಿ ಕಂದಾಯ ಇಲಾಖೆಯಿಂದ ಭೂ ಪರಿವರ್ತಿಸಲು ಹೊರಡಿಸಿದ ಚಾಲ್ತಿಯಲ್ಲಿರುವ ಆದೇಶಗಳನ್ನು ಮತ್ತು ಸಕ್ಷಮ ಪ್ರಾಧಿಕಾರದಿಂದ ಪಡೆದು ವಿನ್ಯಾಸ ಅನುಮೋದನೆ ಅನುಸಾರ ಕಟ್ಟಡ ಕಟ್ಟಲು ಪ್ರಾರಂಭಿಕ ಪ್ರಮಾಣ ಪತ್ರ ನೀಡಲು ಪರಿಗಣಿಸತಕ್ಕದ್ದು.
3. ವಿಸ್ತರಿತ ಸ್ಥಳೀಯ ಯೋಜನಾ ಪ್ರದೇಶಗಳ ವ್ಯಾಪ್ತಿಯ ಮಹಾಯೋಜನೆಗೆ ಸರ್ಕಾರದಿಂದ ಅಂತಿಮ ಅನುಮೋದನೆ ನೀಡುವವರೆಗೆ ಕ್ರ.ಸಂ. 1ನ್ನು ಹೊರತುಪಡಿಸಿ ಉಳಿದ ಯಾವುದೇ ಉದ್ದೇಶಗಳ ಭೂ ಪರಿವರ್ತನೆಗೆ ಅಭಿಪ್ರಾಯ ನೀಡತಕ್ಕದ್ದಲ್ಲ.

4. ಗ್ರಾಮರಾಣಿ ಕ್ಷೇತ್ರಗಳಿಗೆ ಹೊಂದಿಕೊಂಡಂತಹ ಸ್ವಾಭಾವಿಕವಾಗಿ ಬೆಳವಣಿಗೆಗಳಾಗುವ ವ್ಯಾಪ್ತಿಯಲ್ಲಿ ಅಂದರೆ ಗ್ರಾಮರಾಣಾ ಸುತ್ತಲಿನ 250.0ಮೀ. ತ್ರಿಜ್ಯದಲ್ಲಿನ ಪ್ರದೇಶದಲ್ಲಿ ಚಾಲ್ತಿ ಮಹಾಯೋಜನೆಯ ಅನುಮೋದಿತ ವಲಯ ನಿಯಮಗಳಲ್ಲಿನ ಅವಕಾಶಗಳಂತೆ ಅನುಮೋದನೆಗಳನ್ನು ನೀಡತಕ್ಕದ್ದು.
5. ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961 ರ ಕಲಂ 14-ಎ ರಡಿ ಭೂ ಉಪಯೋಗ ಬದಲಾವಣೆ ಪ್ರಸ್ತಾವನೆ ಸಲ್ಲಿಸುವಂತಿಲ್ಲ.
6. ವಿಸ್ತರಿತ ಸ್ಥಳೀಯ ಯೋಜನಾ ಪ್ರದೇಶ ಘೋಷಿಸಿದ ದಿನಾಂಕದಿಂದ 02 ವರ್ಷದ ಒಳಗಾಗಿ ಮಹಾಯೋಜನೆಯನ್ನು ಸಿದ್ಧಪಡಿಸಿ ಸರ್ಕಾರದ ತಾತ್ಕಾಲಿಕ ಅನುಮೋದನೆ ಸಲ್ಲಿಸತಕ್ಕದ್ದು, ತಪ್ಪಿದ್ದಲ್ಲಿ ಮೇಲ್ಕಂಡ ಅವಕಾಶಗಳನ್ನು ಹಿಂಪಡೆಯಲು ಸರ್ಕಾರವು ಅಧಿಕಾರ ಹೊಂದಿರುತ್ತದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ  
ಮತ್ತು ಅವರ ಹೆಸರಿನಲ್ಲಿ,

(ಲತಾ.ಕೆ)

ಸರ್ಕಾರದ ಅಧೀನ ಕಾರ್ಯದರ್ಶಿ,  
(ಅಭಿವೃದ್ಧಿ ಪ್ರಾಧಿಕಾರ ಮತ್ತು ನಯೋಸೇ)  
ನಗರಾಭಿವೃದ್ಧಿ ಇಲಾಖೆ.

**ಸಕಲೇಶಪುರ ಪಟ್ಟಣದ ವಿಸ್ತರಿತ ಸ್ಥಳೀಯ ಯೋಜನಾ ಪ್ರದೇಶದ ಎಲ್ಲೆಯಲ್ಲಿ ಬರುವ  
ಗ್ರಾಮಗಳ ವಿವರಗಳು.**

**ಅನುಬಂಧ-ಎ**

ಕ್ರ. ಸಂ.	ಗ್ರಾಮ	ಸ.ನಂ.	ವಿಸ್ತೀರ್ಣ (ಹೆಕ್ಟೇರ್ ಗಳಲ್ಲಿ)	2011ರ ಜನಗಣತಿಯಂತೆ ಜನಸಂಖ್ಯೆ
1	ಸಕಲೇಶಪುರ (ಟಿ.ಎಂ.ಸಿ + ಗ್ರಾಮೀಣ)	ಪೂರ್ಣ ಕಂದಾಯ ಗ್ರಾಮ	416.57	29050
2	ಬಸವನಹಳ್ಳಿ	ಪೂರ್ಣ ಕಂದಾಯ ಗ್ರಾಮ	135.08	7
3	ಆಚಂಗಿ	ಪೂರ್ಣ ಕಂದಾಯ ಗ್ರಾಮ	237.73	554
4	ಮಳಲಿ	ಪೂರ್ಣ ಕಂದಾಯ ಗ್ರಾಮ	648.04	1051
5	ಹೆಬ್ಬಸಾಲೆ	ಪೂರ್ಣ ಕಂದಾಯ ಗ್ರಾಮ	957.88	1653
6	ಕೊಲ್ಲಹಳ್ಳಿ	ಪೂರ್ಣ ಕಂದಾಯ ಗ್ರಾಮ	233.41	681
7	ಹೊಸೂರು ಎಸ್ಟೇಟ್	ಪೂರ್ಣ ಕಂದಾಯ ಗ್ರಾಮ	148.45	331
8	ಹಸಡೆ	ಪೂರ್ಣ ಕಂದಾಯ ಗ್ರಾಮ	170.98	589
9	ಜನ್ನಾಪುರ	ಪೂರ್ಣ ಕಂದಾಯ ಗ್ರಾಮ	125.69	562

10	ಮಾಗಡಿ	ಪೂರ್ಣ ಕಂದಾಯ ಗ್ರಾಮ	193.55	497
11	ಆನೇಮಹಲ್	ಪೂರ್ಣ ಕಂದಾಯ ಗ್ರಾಮ	199.82	1365
12	ದೊಡ್ಡನಗರ	ಪೂರ್ಣ ಕಂದಾಯ ಗ್ರಾಮ	267.09	542
13	ಬೈಕರೆ	ಪೂರ್ಣ ಕಂದಾಯ ಗ್ರಾಮ	548.64	779
14	ಕೌಡಹಳ್ಳಿ	ಪೂರ್ಣ ಕಂದಾಯ ಗ್ರಾಮ	112.75	525
15	ಕಡುಬನಹಳ್ಳಿ	ಪೂರ್ಣ ಕಂದಾಯ ಗ್ರಾಮ	5.01	52
<b>ಒಟ್ಟು</b>			<b>4400.69</b>	<b>38238</b>

**(ಲತಾ.ಕೆ)**

ಸರ್ಕಾರದ ಅಧೀನ ಕಾರ್ಯದರ್ಶಿ,  
(ಅಭಿವೃದ್ಧಿ ಪ್ರಾಧಿಕಾರ ಮತ್ತು ನಯೋಸೇ)  
ನಗರಾಭಿವೃದ್ಧಿ ಇಲಾಖೆ.

### ಅನುಬಂಧ-ಬಿ

ಹಾಸನ ಜಿಲ್ಲೆ, ಸಕಲೇಶಪುರ ಪಟ್ಟಣದ ವಿಸ್ತರಿಸಿದ ಸ್ಥಳೀಯ ಯೋಜನಾ ಪ್ರದೇಶದ ಎಲ್ಲೆಯು ಹೊಸೂರು ಎಸ್ಟೇಟ್ ಗ್ರಾಮದ ಸ.ನಂ.1ರ ಪೂರ್ವ ಗಡಿಯಿಂದ ಪ್ರಾರಂಭವಾಗಿ ನೈರುತ್ಯಾಭಿಮುಖವಾಗಿ ಚಲಿಸಿ ಹಾಸನ-ಮಂಗಳೂರು ರೈಲ್ವೆ ಹಳಿಯನ್ನು ದಾಟಿಕೊಂಡು ದಕ್ಷಿಣಕ್ಕೆ ತಿರುಗಿ ಹೊಸೂರು ಎಸ್ಟೇಟ್ ಸ.ನಂ.1ರ ಆಗ್ನೇಯ ಗಡಿಯನ್ನು ತಲುಪಿ ನಂತರ ನೈರುತ್ಯ ತಿರುಗಿ ಕೊಲ್ಲಹಳ್ಳಿ ಗ್ರಾಮದ ಸ.ನಂ.46ರ ಈಶಾನ್ಯ ಗಡಿಯನ್ನು ತಲುಪಿ ಬೆಂಗಳೂರು-ಮಂಗಳೂರು ಬೈಪಾಸ್ ರಸ್ತೆಯನ್ನು ದಾಟಿಕೊಂಡು ನಂತರ ನೈರುತ್ಯಾಭಿಮುಖವಾಗಿ ಚಲಿಸಿ ಕೊಲ್ಲಹಳ್ಳಿ ಗ್ರಾಮದ ಸ.ನಂ.46, 47, 49ರನ್ನೊಳಗೊಂಡು ಸ.ನಂ.50ರ ಈಶಾನ್ಯ ಗಡಿಯನ್ನು ತಲುಪಿ ನಂತರ ದಕ್ಷಿಣಕ್ಕೆ ಚಲಿಸಿ ಬೆಂಗಳೂರು-ಮಂಗಳೂರು ಹಳೇಯ ರಾಷ್ಟ್ರೀಯ ಹೆದ್ದಾರಿ ರಸ್ತೆಯನ್ನು ದಾಟಿಕೊಂಡು ನೈರುತ್ಯಾಭಿಮುಖವಾಗಿ ಚಲಿಸಿ ಕೊಲ್ಲಹಳ್ಳಿ ಗ್ರಾಮದ ಸ.ನಂ.60, 102ರನ್ನೊಳಗೊಂಡು ಕೊಲ್ಲಹಳ್ಳಿ ಗ್ರಾಮದ ಸ.ನಂ.100ರ ದಕ್ಷಿಣ ಗಡಿಯನ್ನು ತಲುಪಿ ನಂತರ ದಕ್ಷಿಣಕ್ಕೆ ತಿರುಗಿ ಮಳಲಿ ಗ್ರಾಮದ ಸ.ನಂ.410, 394, 395, 396ರನ್ನೊಳಗೊಂಡು ಮಳಲಿ ಗ್ರಾಮದ ಸ.ನಂ.396ರ ಈಶಾನ್ಯ ಗಡಿಯನ್ನು ತಲುಪಿ ನಂತರ ದಕ್ಷಿಣಕ್ಕೆ ಚಲಿಸಿ ಸ.ನಂ.396ರ ಪೂರ್ವ ಗಡಿಯನ್ನು ತಲುಪಿ ನಂತರ ನೈರುತ್ಯ ದಿಕ್ಕಿನ ಕಡೆಗೆ ಹೊರಟು ಮಳಲಿ ಗ್ರಾಮದ ಸ.ನಂ.396ರ ಮೂಲಕ ಸ.ನಂ.397, 414ರನ್ನೊಳಗೊಂಡು ಸ.ನಂ.414ರ ನೈರುತ್ಯ ಗಡಿಯನ್ನು ತಲುಪಿ ವಾಯುವ್ಯಕ್ಕೆ ತಿರುಗಿ ಸ.ನಂ.414ರ ಪಶ್ಚಿಮ ಗಡಿಯನ್ನು ತಲುಪಿ ಪಶ್ಚಿಮಕ್ಕೆ ಹೊರಟು ಸ.ನಂ.14ರ ನೈರುತ್ಯ ಗಡಿಯನ್ನು ತಲುಪಿ ನಂತರ ನೈರುತ್ಯಾಭಿಮುಖವಾಗಿ ಚಲಿಸಿ ಮಳಲಿ ಗ್ರಾಮದ ಸ.ನಂ.19, 20, 21, 40, 411, 412, 42ರನ್ನೊಳಗೊಂಡು ಹೇಮಾವತಿ ನದಿಯನ್ನು ದಾಟಿಕೊಂಡು ಹೇಮಾವತಿ ನದಿಯ ಅಂಚಿನ ಮೂಲಕ ವಾಯುವ್ಯ ದಿಕ್ಕಿನ ಕಡೆಗೆ ಚಲಿಸಿ ಹೇಮಾವತಿ ನದಿಯ ದಕ್ಷಿಣ ಅಂಚಿನ ಮೂಲಕ ನೈರುತ್ಯಕ್ಕೆ ತಿರುಗಿ ಪಶ್ಚಿಮ ದಿಕ್ಕಿನ ಕಡೆ ಹೊರಟು ಹೇಮಾವತಿ ನದಿಯ ಪಶ್ಚಿಮ ಅಂಚಿನಿಂದ ಉತ್ತರಕ್ಕೆ ಚಲಿಸಿ ಕೌಡಹಳ್ಳಿ ಗ್ರಾಮದ ಸ.ನಂ.42ರ ಆಗ್ನೇಯ ಗಡಿಯನ್ನು ತಲುಪಿ ನಂತರ ಪಶ್ಚಿಮಕ್ಕೆ ತಿರುಗಿ ಕೌಡಹಳ್ಳಿ ಗ್ರಾಮದ ಸ.ನಂ.43ರನ್ನೊಳಗೊಂಡು ಸ.ನಂ.44 ರ ದಕ್ಷಿಣ ಗಡಿಯನ್ನು ತಲುಪಿ ನಂತರ ನೈರುತ್ಯ ದಿಕ್ಕಿನ ಕಡೆ ಚಲಿಸಿ ಕೌಡಹಳ್ಳಿ ಗ್ರಾಮದ ಸ.ನಂ.46, 47, 53, 54, 56ರನ್ನೊಳಗೊಂಡು ಸ.ನಂ.57ರ ನೈರುತ್ಯ ಗಡಿಯನ್ನು ತಲುಪಿ ನಂತರ ಪಶ್ಚಿಮ ದಿಕ್ಕಿನ ಕಡೆ

ಹೊರಟು ಸ.ನಂ.62, 63, 64, 65, 66, 68, 69, 70, 71, 72ರನ್ನೊಳಗೊಂಡು ಸ.ನಂ.72ರ ನೈರುತ್ಯ ಗಡಿಯನ್ನು ತಲುಪಿ ಉತ್ತರ ದಿಕ್ಕಿನ ಕಡೆಗೆ ತಿರುಗಿ ಕೌಡಹಳ್ಳಿ ಗ್ರಾಮದ ಸ.ನಂ.72, 73, 74ರನ್ನೊಳಗೊಂಡು ಸ.ನಂ.75ರ ವಾಯುವ್ಯ ಗಡಿಯನ್ನು ತಲುಪಿ ನಂತರ ಪಶ್ಚಿಮಕ್ಕೆ ತಿರುಗಿ ವಾಯುವ್ಯ ದಿಕ್ಕಿನ ಕಡೆಗೆ ಹೊರಟು ಸ.ನಂ.06ರ ನೈರುತ್ಯ ಗಡಿಯನ್ನು ತಲುಪಿ ನಂತರ ಪಶ್ಚಿಮಕ್ಕೆ ತಿರುಗಿ ಆನೇಮಹಲ್ ಗ್ರಾಮದ ಸ.ನಂ.38, 39, 40ರನ್ನೊಳಗೊಂಡು ಸ.ನಂ.41ರ ಆಗ್ನೇಯ ಗಡಿಯನ್ನು ತಲುಪಿ ನಂತರ ದಕ್ಷಿಣಕ್ಕೆ ತಿರುಗಿ ವಾಯುವ್ಯ ದಿಕ್ಕಿನ ಕಡೆಗೆ ಹೊರಟು ನಂತರ ಸ.ನಂ.44ರ ದಕ್ಷಿಣ ಗಡಿಯನ್ನು ತಲುಪಿ ನಂತರ ನೈರುತ್ಯಾಭಿಮುಖವಾಗಿ ಚಲಿಸಿ ಸ.ನಂ.51ರ ಪೂರ್ವ ಗಡಿಯನ್ನು ತಲುಪಿ ನಂತರ ನೈರುತ್ಯ ದಿಕ್ಕಿನ ಕಡೆ ತಿರುಗಿ ಸ.ನಂ.51, 52ರನ್ನೊಳಗೊಂಡು ಸ.ನಂ.52ರ ದಕ್ಷಿಣ ಗಡಿಯನ್ನು ತಲುಪಿ ವಾಯುವ್ಯ ದಿಕ್ಕಿನ ಕಡೆಗೆ ಚಲಿಸಿ ಸ.ನಂ.52, 53, 67ರನ್ನೊಳಗೊಂಡು ಸ.ನಂ.67ರ ನೈರುತ್ಯ ಗಡಿಯನ್ನು ತಲುಪಿ ನಂತರ ನೈರುತ್ಯಾಭಿಮುಖವಾಗಿ ಹೊರಟು ಮಂಗಳೂರು-ಬೆಂಗಳೂರು ರಸ್ತೆಯನ್ನು ದಾಟಿಕೊಂಡು ನೈರುತ್ಯಾಭಿಮುಖವಾಗಿ ಚಲಿಸಿ ಆನೇಮಹಲ್ ಗ್ರಾಮದ ಸ.ನಂ.69, 1, 13ರನ್ನೊಳಗೊಂಡು ಆನೇಮಹಲ್ ಗ್ರಾಮದ ಸ.ನಂ.15ರ ನೈರುತ್ಯ ಗಡಿಯನ್ನು ತಲುಪಿ ನಂತರ ವಾಯುವ್ಯಾಭಿಮುಖವಾಗಿ ಚಲಿಸಿ ಆನೇಮಹಲ್ ಗ್ರಾಮದ ಸ.ನಂ.17ರನ್ನೊಳಗೊಂಡು ಸ.ನಂ.18ರ ದಕ್ಷಿಣ ಗಡಿಯನ್ನು ತಲುಪಿ ನಂತರ ವಾಯುವ್ಯ ದಿಕ್ಕಿನ ಕಡೆ ಚಲಿಸಿ ಉತ್ತರಕ್ಕೆ ತಿರುಗಿ ಸ.ನಂ.18ರನ್ನೊಳಗೊಂಡು ಹೆಬ್ಬಸಾಲೆ ಗ್ರಾಮದ ಸ.ನಂ.240ರ ನೈರುತ್ಯ ಗಡಿಯನ್ನು ತಲುಪಿ ನಂತರ ನೈರುತ್ಯಾಭಿಮುಖವಾಗಿ ಚಲಿಸಿ ಸ.ನಂ.240, 242ರನ್ನೊಳಗೊಂಡು ಮಂಗಳೂರು-ಬೆಂಗಳೂರು ರೈಲ್ವೇ ಹಳಿಯನ್ನು ದಾಟಿಕೊಂಡು ನಂತರ ನೈರುತ್ಯಾಭಿಮುಖವಾಗಿ ಚಲಿಸಿ 243, 404, 265, 267, 268, 416, 417, 418ರನ್ನೊಳಗೊಂಡು ಸ.ನಂ.275ರ ನೈರುತ್ಯ ಗಡಿಯನ್ನು ತಲುಪಿ ನಂತರ ಉತ್ತರಕ್ಕೆ ತಿರುಗಿ ಹೆಬ್ಬಸಾಲೆ ಗ್ರಾಮದ ಸ.ನಂ.275, 276, 277 ರನ್ನೊಳಗೊಂಡು ಸ.ನಂ.320ರ ಆಗ್ನೇಯ ಗಡಿಯನ್ನು ತಲುಪಿ ನಂತರ ವಾಯುವ್ಯ ದಿಕ್ಕಿನ ಕಡೆ ಹೊರಟು ಸ.ನಂ. 320, 321, 322 ರನ್ನೊಳಗೊಂಡು ಹೆಬ್ಬಸಾಲೆ ಗ್ರಾಮದ ಸ.ನಂ.324ರ ನೈರುತ್ಯ ಗಡಿಯನ್ನು ತಲುಪಿ ವಾಯುವ್ಯಾಭಿಮುಖವಾಗಿ ಹೊರಟು ಹೆಬ್ಬಸಾಲೆ ಗ್ರಾಮದ ಸ.ನಂ.324, 323, 325, 326, 329ರನ್ನೊಳಗೊಂಡು ಸ.ನಂ.329ರ ನೈರುತ್ಯ ಗಡಿಯನ್ನು ತಲುಪಿ ನಂತರ ಪಶ್ಚಿಮಕ್ಕೆ ತಿರುಗಿ ಸ.ನಂ.335ರ ನೈರುತ್ಯ ಗಡಿಯನ್ನು ತಲುಪಿ ನಂತರ ಉತ್ತರಕ್ಕೆ ಹೊರಟು ಸ.ನಂ.335, 338, 336ರನ್ನೊಳಗೊಂಡು ಸ.ನಂ.337ರ ನೈರುತ್ಯ ಗಡಿಯನ್ನು ತಲುಪಿ ನಂತರ ಈಶಾನ್ಯಾಭಿಮುಖವಾಗಿ ಚಲಿಸಿ ಸ.ನಂ.337, 338, 339, 340, 427, 414, 341ರನ್ನೊಳಗೊಂಡು ಸ.ನಂ.341ರ ಈಶಾನ್ಯ ಗಡಿಯನ್ನು ತಲುಪಿ ನಂತರ ಆಗ್ನೇಯ ದಿಕ್ಕಿನ ಕಡೆ ಚಲಿಸಿ ಸ.ನಂ.349ರ ಪೂರ್ವ ಗಡಿಯನ್ನು ತಲುಪಿ ನಂತರ ಪೂರ್ವಕ್ಕೆ ತಿರುಗಿ ಸ.ನಂ.24ರನ್ನೊಳಗೊಂಡು ಸ.ನಂ.27ರ ಈಶಾನ್ಯ ಗಡಿಯನ್ನು ತಲುಪಿ ನಂತರ ಉತ್ತರಕ್ಕೆ ಚಲಿಸಿ ಸ.ನಂ.37ರನ್ನೊಳಗೊಂಡು ಸ.ನಂ. 38ರ ವಾಯುವ್ಯ ಗಡಿಯನ್ನು ತಲುಪಿ ನಂತರ ಆಗ್ನೇಯಕ್ಕೆ ತಿರುಗಿ ನಂ.38ರ ಈಶಾನ್ಯ ಗಡಿಯನ್ನು ತಲುಪಿ ನಂತರ ಈಶಾನ್ಯ ದಿಕ್ಕಿನ ಕಡೆಗೆ ಚಲಿಸಿ ಸ.ನಂ.39, 40ರನ್ನೊಳಗೊಂಡು ಸ.ನಂ.41 ರ ಉತ್ತರ ಗಡಿಯನ್ನು ತಲುಪಿ ನಂತರ ಆಗ್ನೇಯಕ್ಕೆ ತಿರುಗಿ ಸ.ನಂ.68ರ ಈಶಾನ್ಯ ಗಡಿಯನ್ನು ತಲುಪಿ ನಂತರ ಈಶಾನ್ಯಕ್ಕೆ ತಿರುಗಿ ಸ.ನಂ.73ರ ವಾಯುವ್ಯ ಗಡಿಯನ್ನು ತಲುಪಿ ನಂತರ ಪೂರ್ವ ದಿಕ್ಕಿನ ಕಡೆಗೆ ಹೊರಟು ಸ.ನಂ.75, 76, 80, 81. 82ರನ್ನೊಳಗೊಂಡು ಸ.ನಂ.85ರ ಈಶಾನ್ಯ ಗಡಿಯನ್ನು ತಲುಪಿ ನಂತರ ಉತ್ತರಾಭಿಮುಖವಾಗಿ ಚಲಿಸಿ ಸ.ನಂ.86. 87, 89, 90, 91ರನ್ನೊಳಗೊಂಡು ಹೇಮಾವತಿ ನದಿಯ ಪಶ್ಚಿಮ ಗಡಿಯ ಹಂಚಿನ ಮೂಲಕ ಹೇಮಾವತಿ ನದಿಯನ್ನೊಳಗೊಂಡು ಉತ್ತರಾಭಿಮುಖವಾಗಿ ಹೊರಟು ಬೈಕೆರೆ ಮತ್ತು ಹೆನ್ನಾಲೆ ಗ್ರಾಮವು ಸಂಧಿಸುವ ಬಿಂಧುವಿಗೆ ತಲುಪಿ ಪೂರ್ವಕ್ಕೆ ತಿರುಗಿ ಬೈಕೆರೆ ಗ್ರಾಮದ ಸ.ನಂ.359ರ ನೈರುತ್ಯ ಗಡಿಗೆ ತಲುಪಿ ನಂತರ ಈಶಾನ್ಯಾಭಿಮುಖವಾಗಿ ಚಲಿಸಿ ಬೈಕೆರೆ ಗ್ರಾಮದ ಸ.ನಂ.359, 363, 364, 365, 366 ರನ್ನೊಳಗೊಂಡು ಸ.ನಂ.366ರ ವಾಯುವ್ಯ ಗಡಿಯನ್ನು ತಲುಪಿ ನಂತರ ಉತ್ತರಕ್ಕೆ ಚಲಿಸಿ ಸ.ನಂ.12ರ ವಾಯುವ್ಯ ಗಡಿಯನ್ನು ತಲುಪಿ ನಂತರ ಪೂರ್ವಕ್ಕೆ ಚಲಿಸಿ ಸ.ನಂ.12, 14ರನ್ನೊಳಗೊಂಡು ಸ.ನಂ.15ರ ಉತ್ತರ ಗಡಿಯನ್ನು ತಲುಪಿ ನಂತರ ವಾಯುವ್ಯಕ್ಕೆ ತಿರುಗಿ ಸ.ನಂ.16, 17, 20, 22ರನ್ನೊಳಗೊಂಡು ಸ.ನಂ.22ರ ಆಗ್ನೇಯ ಗಡಿಯನ್ನು ತಲುಪಿ ನಂತರ ಈಶಾನ್ಯಾಭಿಮುಖವಾಗಿ ಚಲಿಸಿ ಸ.ನಂ.24, 25, 29, 30, 31, 32, 34, 37ರನ್ನೊಳಗೊಂಡು ಸ.ನಂ.37ರ

ವಾಯುವ್ಯ ಗಡಿಯನ್ನು ತಲುಪಿ ನಂತರ ಪೂರ್ವಕ್ಕೆ ಚಲಿಸಿ ಸ.ನಂ. 37ರನ್ನೊಳಗೊಂಡು ಸ.ನಂ.38 ರ ಈಶಾನ್ಯ ಗಡಿಯನ್ನು ತಲುಪಿ ಉತ್ತರಕ್ಕೆ ತಿರುಗಿ ಸ.ನಂ.78ರ ವಾಯುವ್ಯ ಗಡಿಯನ್ನು ತಲುಪಿ ನಂತರ ಆಗ್ನೇಯ ದಿಕ್ಕಿನ ಕಡೆಗೆ ಹೊರಟು ಸ.ನಂ.78, 79, 85, 86, 87ರೊಳಗೊಂಡು ಸ.ನಂ.87ರ ಈಶಾನ್ಯ ಗಡಿಯನ್ನು ತಲುಪಿ ನಂತರ ಆಗ್ನೇಯಕ್ಕೆ ಚಲಿಸಿ ಜನ್ನಾಪುರ ಗ್ರಾಮದ ಸ.ನಂ.8ರನ್ನೊಳಗೊಂಡು ಸಕಲೇಶಪುರ-ಬೇಲೂರು ರಾಜ್ಯ ಹೆದ್ದಾರಿ ರಸ್ತೆಯನ್ನು ದಾಟಿಕೊಂಡು ಸ.ನಂ.8ರ ಈಶಾನ್ಯ ಗಡಿಯನ್ನು ತಲುಪಿ ನಂತರ ಆಗ್ನೇಯ ದಿಕ್ಕಿನ ಕಡೆಗೆ ಚಲಿಸಿ ಸ.ನಂ.16ರ ಈಶಾನ್ಯ ಗಡಿಯನ್ನು ತಲುಪಿ ನಂತರ ದಕ್ಷಿಣಾಭಿಮುಖವಾಗಿ ಹೊರಟು ಜನ್ನಾಪುರ ಗ್ರಾಮದ ಸ.ನಂ.16, 28, 27ರನ್ನೊಳಗೊಂಡು ಸ.ನಂ.27ರ ಆಗ್ನೇಯ ಗಡಿ ತಲುಪಿ ನಂತರ ವಾಯುವ್ಯ ದಿಕ್ಕಿನ ಕಡೆ ತಿರುಗಿ ಸ.ನಂ.16ರ ಆಗ್ನೇಯ ಗಡಿಯನ್ನು ತಲುಪಿ ನಂತರ ನೈರುತ್ಯಕ್ಕೆ ತಿರುಗಿ ಬೇಲೂರು-ಸಕಲೇಶಪುರ ರಾಜ್ಯ ಹೆದ್ದಾರಿ ರಸ್ತೆಯ ಪಶ್ಚಿಮ ಗಡಿಯನ್ನು ತಲುಪಿ ನಂತರ ಆಗ್ನೇಯ ದಿಕ್ಕಿನ ಕಡೆ ಹೊರಟು ಸ.ನಂ.28ರ ಅಂಚಿನಿಂದ ಸ.ನಂ.28ರ ಈಶಾನ್ಯ ಗಡಿಯನ್ನು ತಲುಪಿ ನಂತರ ದಕ್ಷಿಣ ದಿಕ್ಕಿನ ಕಡೆಗೆ ಚಲಿಸಿ ಜನ್ನಾಪುರ ಗ್ರಾಮದ ಸ.ನಂ.32ರ ಈಶಾನ್ಯ ಗಡಿಯನ್ನು ತಲುಪಿ ನಂತರ ಈಶಾನ್ಯಾಭಿಮುಖವಾಗಿ ಚಲಿಸಿ ಕೆ.ಜಿ.ಕಡಬನಹಳ್ಳಿ ಗ್ರಾಮದ ಸ.ನಂ.1, 2, 3, 4, 5, 7, 8, 9, 10, 11, 12, 13ರನ್ನೊಳಗೊಂಡು ಕೆ.ಜಿ.ಕಡಬನಹಳ್ಳಿ ಮಾಗಡಿ ಮತ್ತು ಕೆಳಗಲಗೆ ಗ್ರಾಮಗಳು ಸಂಧಿಸುವ ಬಿಂಧುವಿಗೆ ತಲುಪಿ ನಂತರ ಪೂರ್ವಕ್ಕೆ ತಿರುಗಿ ಮಾಗಡಿ ಗ್ರಾಮದ ಸ.ನಂ.72, 73, 78, 80, 82ರನ್ನೊಳಗೊಂಡು ಮಾಗಡಿ ಗ್ರಾಮದ ಸ.ನಂ.94ರ ಉತ್ತರ ಗಡಿಯನ್ನು ತಲುಪಿ ನಂತರ ಉತ್ತರ ದಿಕ್ಕಿನ ಕಡೆಗೆ ತಿರುಗಿ ಈಶಾನ್ಯಾಭಿಮುಖವಾಗಿ ಚಲಿಸಿ ಸ.ನಂ.3, 2ರನ್ನೊಳಗೊಂಡು ಸ.ನಂ.4ರ ಈಶಾನ್ಯ ಗಡಿಯನ್ನು ತಲುಪಿ ನಂತರ ಆಗ್ನೇಯ ದಿಕ್ಕಿನ ಕಡೆಗೆ ತಿರುಗಿ ಸ.ನಂ.5ರನ್ನೊಳಗೊಂಡು ಸ.ನಂ.7ರ ವಾಯುವ್ಯ ಗಡಿಯನ್ನು ತಲುಪಿ ನಂತರ ಪೂರ್ವಕ್ಕೆ ಚಲಿಸಿ ಸ.ನಂ.7ರನ್ನೊಳಗೊಂಡು ಸ.ನಂ.98ರ ಈಶಾನ್ಯ ಗಡಿಯನ್ನು ತಲುಪಿ ನಂತರ ದಕ್ಷಿಣಕ್ಕೆ ಹೊರಟು ಸ.ನಂ. 97, 99, 8, 7ರನ್ನೊಳಗೊಂಡು ಸ.ನಂ.8ರ ದಕ್ಷಿಣ ಗಡಿಯನ್ನು ತಲುಪಿ ನಂತರ ಪಶ್ಚಿಮಕ್ಕೆ ತಿರುಗಿ ಸ.ನಂ.9, 11ರನ್ನೊಳಗೊಂಡು ಸ.ನಂ.12ರ ಈಶಾನ್ಯ ಗಡಿಯನ್ನು ತಲುಪಿ ನಂತರ ದಕ್ಷಿಣಕ್ಕೆ ತಿರುಗಿ ಪೂರ್ವಕ್ಕೆ ಚಲಿಸಿ ಸ.ನಂ.20ರ ಈಶಾನ್ಯ ಗಡಿಯನ್ನು ತಲುಪಿ ನಂತರ ದಕ್ಷಿಣಾಭಿಮುಖವಾಗಿ ಚಲಿಸಿ ಸ.ನಂ.20, 21, 23, 24ರನ್ನೊಳಗೊಂಡು ಸ.ನಂ.24ರ ಆಗ್ನೇಯ ಗಡಿಯನ್ನು ತಲುಪಿ ಪಶ್ಚಿಮಕ್ಕೆ ತಿರುಗಿ ಸ.ನಂ.24ರ ನೈರುತ್ಯ ಗಡಿಯನ್ನು ತಲುಪಿ ನಂತರ ದಕ್ಷಿಣಕ್ಕೆ ಹೊರಟು ಸ.ನಂ.39, 40ರನ್ನೊಳಗೊಂಡು ಸ.ನಂ.42ರ ದಕ್ಷಿಣ ಗಡಿ ಹಾಗೂ ಮಾಗಡಿ ಗ್ರಾಮ ಹಸಡೆ ಗ್ರಾಮಗಳು ಸಂಧಿಸುವ ಬಿಂಧುವಿಗೆ ತಲುಪಿ ದಕ್ಷಿಣಕ್ಕೆ ತಿರುಗಿ ಪೂರ್ವಾಭಿಮುಖವಾಗಿ ಚಲಿಸಿ ಹಸಡೆ ಗ್ರಾಮದ ಸ.ನಂ.21, 38, 40, 41ರನ್ನೊಳಗೊಂಡು ಹಸಡೆ ಗ್ರಾಮದ ಸ.ನಂ.41ರ ಈಶಾನ್ಯ ಗಡಿಯನ್ನು ತಲುಪಿ ಆಗ್ನೇಯ ದಿಕ್ಕಿನ ಕಡೆಗೆ ತಿರುಗಿ ಸ.ನಂ.47ರ ಈಶಾನ್ಯ ಗಡಿಯನ್ನು ತಲುಪಿ ಈಶಾನ್ಯಕ್ಕೆ ಚಲಿಸಿ ಸ.ನಂ.47, 48ರನ್ನೊಳಗೊಂಡು ಸ.ನಂ. 48ರ ಉತ್ತರ ಗಡಿಯನ್ನು ತಲುಪಿ ನಂತರ ಆಗ್ನೇಯ ದಿಕ್ಕಿನ ಕಡೆಗೆ ಹೊರಟು ಹಸಡೆ ಗ್ರಾಮದ ಸ.ನಂ.48, 50, 51, 52, 53ರನ್ನೊಳಗೊಂಡು ಸ.ನಂ.54ರ ವಾಯುವ್ಯ ಗಡಿಯನ್ನು ತಲುಪಿ ನಂತರ ಪೂರ್ವಕ್ಕೆ ತಿರುಗಿ ಸ.ನಂ.54ರ ಈಶಾನ್ಯ ಗಡಿ ಮತ್ತು ಹಸಡೆ ಗ್ರಾಮ ಹಾಗೂ ಹೊಸೂರು ಎಸ್ಟೇಟ್ ಗ್ರಾಮಗಳು ಸಂಧಿಸುವ ಬಿಂಧುವಿಗೆ ತಲುಪಿ ನಂತರ ಈಶಾನ್ಯ ದಿಕ್ಕಿನ ಕಡೆ ಹೊರಟು ಹೊಸೂರು ಎಸ್ಟೇಟ್ ಗ್ರಾಮದ ಸ.ನಂ.1ರ ಉತ್ತರದ ಅಂಚಿನಿಂದ ನೈರುತ್ಯಕ್ಕೆ ತಿರುಗಿ ಇದೇ ಸ.ನಂ. ಮೂಲಕ ಪೂರ್ವ ದಿಕ್ಕಿನ ಕಡೆ ಚಲಿಸಿ ನಂತರ ನೈರುತ್ಯಕ್ಕೆ ತಿರುಗಿ ಪ್ರಾರಂಭ ಬಿಂಧುವಾದ ಹೊಸೂರು ಎಸ್ಟೇಟ್ ಗ್ರಾಮದ ಸ.ನಂ.1ರ ಪೂರ್ವ ಗಡಿಗೆ ಸಕಲೇಶಪುರ ವಿಸ್ತರಿಸಿದ ಸ್ಥಳೀಯ ಯೋಜನಾ ಪ್ರದೇಶದ ಎಲ್ಲೆಯು ಕೊನೆಗೊಳ್ಳುತ್ತದೆ.

(ಲತಾ.ಕೆ)

ಸರ್ಕಾರದ ಅಧೀನ ಕಾರ್ಯದರ್ಶಿ,  
(ಅಭಿವೃದ್ಧಿ ಪ್ರಾಧಿಕಾರ ಮತ್ತು ನಯೋಸೇ)  
ನಗರಾಭಿವೃದ್ಧಿ ಇಲಾಖೆ.